



4021/5077/6037/7037

IV Semester 3 Year LL.B./VIII Semester 5 Year B.A.LL.B. (Maj. Min. System)/
B.B.A.LL.B./B.Com.LL.B. Examination, October/November 2022 (June 2022)
OPT – I : INSURANCE LAW

Duration : 3 Hours

Max. Marks : 80

Instructions : 1. Answer all five units.

2. One Essay type question and short note/ problems is compulsory from each units.

3. Figures to the right indicate marks.

4. Answer should be written either in English or Kannada Completely.

UNIT – I

ಘಟಕ – I

Q. No. 1. a) Discuss the history and development of Life Insurance in India.

Marks : 10

ಭಾರತದಲ್ಲಿ ಜೀವ ವಿಮೆಯ ಇತಿಹಾಸ ಮತ್ತು ಬೆಳವಣಿಗೆಯನ್ನು ಚರ್ಚಿಸಿ.

OR/ಅಥವಾ

Explain briefly the provisions of Insurance Act 1938.

Marks : 10

ವಿಮಾ ಅಧಿನಿಯಮ 1938ರ ಉಪಬಂಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

Q. No. 1. b) Write short notes on :

ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ :

Contract of Insurance.

Marks : 6

ವಿಮಾ ಕರಾರು.

OR/ಅಥವಾ

Insurance Advisory committee.

Marks : 6

ವಿಮಾ ಸಲಹಾ ಸಮಿತಿ.

P.T.O.



UNIT – II

ಘಟಕ – II

Q. No. 2. a) "Utmost Goodfaith is an essential element in all insurance contract" Comment.

Marks : 10

"ಪರಮ ಸದ್ಭಾವನೆ" ಎಲ್ಲಾ ವಿಮಾ ಕರಾರಿಗೂ ಅವಶ್ಯಕ ಅಂಶವೆಂಬುದನ್ನು ಟೀಕಿಸಿ.

OR/ಅಥವಾ

What is assignment of an insurance Policy ? State the rules relating to assignment of policies in contract of Insurance. Marks : 10

ವಿಮಾ ಪಾಲಿಸಿಯ ವರ್ಗಾವಣೆ ಎಂದರೇನು ? ವಿಮೆಯ ಕರಾರಿನಲ್ಲಿ ಪಾಲಿಸಿಯ ವರ್ಗಾವಣೆ ಕುರಿತಂತೆ ಇರುವ ನಿಯಮಗಳನ್ನು ತಿಳಿಸಿ.

Q. No. 2. b) Decide the following case :

ಕೆಳಗಿನ ಪ್ರಕರಣಗಳನ್ನು ನಿರ್ಣಯಿಸಿ :

Mr. Jeevan received the insurance amount in full and final settlement of his claim. But the company made a delay in payment of the amount. Whether Mr. Jeevan is having right to make a complaint for delay in payment. Advice him.

Marks : 6

ಮಿಸ್ಟರ್ ಜೀವನ್ ವಿಮಾ ಕಂಪೆನಿಯಿಂದ ಪೂರ್ಣ ಮತ್ತು ಕೊನೆಯ ಹಕ್ಕಾಗಿ ವಿಮಾ ಹಣವನ್ನು ಪಡೆದಿದ್ದಾನೆ. ಆದರೆ ಕಂಪನಿಯು ವಿಮಾ ಹಣವನ್ನು ತಡವಾಗಿ ಅವನಿಗೆ ನೀಡಿದೆ. ಮಿಸ್ಟರ್ ಜೀವನ್ ಹಣವನ್ನು ಕಂಪೆನಿಯು ತಡವಾಗಿ ನೀಡಿರುವುದಕ್ಕೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿದ್ದಾನೆಯೇ ? ಸಲಹೆ ನೀಡಿ.

OR/ಅಥವಾ

City Insurance company has issued a Life Policy to Mr. Ronak. Later the company increased the premium of the policy and asked Mr. Ronak to pay the premium. Can the company does so ? Decide.

Marks : 6

ಸಿಟಿ ವಿಮಾ ಕಂಪೆನಿಯು ಮಿಸ್ಟರ್ ರೋನಕ್‌ಗೆ ಜೀವ ವಿಮಾ ಪಾಲಿಸಿಯನ್ನು ನೀಡಿದೆ. ನಂತರ ಕಂಪೆನಿಯು ವಿಮಾಕಂತನ್ನು ಹೆಚ್ಚಿಸಿ ಮಿಸ್ಟರ್ ರೋನಕ್‌ನನ್ನು ಕಂತು ಕಟ್ಟಲು ಕೇಳಿದೆ. ಕಂಪನಿಯು ಹಾಗೆ ಮಾಡಬಹುದೇ ? ನಿರ್ಣಯಿಸಿ.



UNIT – III

ಘಟಕ – III

- Q. No. 3. a) Discuss the composition, powers and functions of Life Insurance Corporation of India.

Marks : 10

ಭಾರತೀಯ ಜೀವ ವಿಮಾ ನಿಗಮದ ರಚನೆ, ಅಧಿಕಾರ ಮತ್ತು ಪ್ರಕಾರ್ಯಗಳನ್ನು ಚರ್ಚಿಸಿ.

OR/ ಅಥವಾ

What are the defences available to the insurer under compulsory Insurance of Motor Vehicles Act ?

Marks : 10

ಮೋಟಾರು ವಾಹನಗಳ ಅಧಿನಿಯಮದಲ್ಲಿನ ಕಡ್ಡಾಯ ವಿಮೆಯಲ್ಲಿ ವಿಮಾಕರ್ತನಿಗೆ ಸಿಗುವ ಪ್ರತಿರಕ್ಷೆಗಳಾವುವು ?

- Q. No. 3. b) Decide the following case :

ಕೆಳಗಿನ ಪ್ರಕರಣವನ್ನು ನಿರ್ಣಯಿಸಿ.

Mr. 'Sharma' a member of Joint Hindu Family takes an Insurance policy on his life and makes a nomination for the benefits of his wife and children. The premium of the policy was being paid by the Hindu Undivided Fund (HUF). Later Mr. Sharma dies who succeeds to claim the policy amount ? Advice him.

Marks : 6

ಮಿಸ್ಟರ್ ಶರ್ಮಾನು ಹಿಂದೂ ಅವಿಭಕ್ತ ಕುಟುಂಬದ ಸದಸ್ಯನಾಗಿದ್ದು ತನ್ನ ಜೀವದ ಮೇಲೆ ವಿಮೆ ಮಾಡಿಸಿ ತನ್ನ ಹೆಂಡತಿ ಮತ್ತು ಮಕ್ಕಳ ಒಳಿತಿಗಾಗಿ ನಾಮನಿರ್ದೇಶನವನ್ನು ಸಹ ಮಾಡಿಸಿರುತ್ತಾನೆ. ವಿಮೆಯ ಕಂತನ್ನು ಅವಿಭಕ್ತ ಕುಟುಂಬದ ಹಣದಿಂದಲೇ ತುಂಬುತ್ತಿರುತ್ತಾನೆ. ನಂತರ ಮಿಸ್ಟರ್ ಶರ್ಮಾನು ಮರಣ ಹೊಂದುತ್ತಾನೆ. ಯಾರಿಗೆ ವಿಮಾ ಹಣ ಸೇರುತ್ತದೆ ? ಸಲಹೆ ನೀಡಿ.

OR/ ಅಥವಾ

Mr. Tharun has taken a medical policy with National Assurance company. He made a litigation with the company for the claim. Subsequently he applied for renewal of his policy, but the company refuse to renew the policy on the ground that he made a litigation against the company. Can company refuse to renew the policy ? Decide.

Marks : 6

ಮಿಸ್ಟರ್ ತರುನ್ ಆರೋಗ್ಯ ವಿಮಾ ಪಾಲಿಸಿಯನ್ನು ನ್ಯಾಶನಲ್ ಅಶ್ಯೂರೆನ್ಸ್ ಕಂಪೆನಿಯಿಂದ ಪಡೆದಿದ್ದಾನೆ. ಕಂಪೆನಿಯ ಜೊತೆಗೆ ತನ್ನ ಆರೋಗ್ಯ ವಿಮಾ ಹಕ್ಕಿಗೆ ವ್ಯಾಜ್ಯ ಹೂಡಿದ್ದಾನೆ. ನಂತರ ಅವನು ಕಂಪೆನಿಗೆ ತನ್ನ ಆರೋಗ್ಯ



ವಿಮೆಯನ್ನು ನವೀಕರಿಸಲು ಕೇಳಿದ್ದಾನೆ. ಆದರೆ ಕಂಪೆನಿ ಮಿಸ್ಟರ್ ತರುಣ್‌ನು ಕಂಪೆನಿ ವಿರುದ್ಧ ವ್ಯಾಜ್ಯ ಹೂಡಿರುವುದರಿಂದ ವಿಮೆಯನ್ನು ನವೀಕರಿಸಲು ನಿರಾಕರಿಸಿದೆ. ಕಂಪೆನಿಯು ಪಾಲಿಸಿಯನ್ನು ನವೀಕರಿಸಲು ನಿರಾಕರಿಸಬಹುದೇ ? ನಿರ್ಣಯಿಸಿ.

UNIT – IV
ಘಟಕ – IV

- Q. No. 4. a) Discuss the general conditions in a standard fire policy. Marks : 10
ಒಂದು ಮಾದರಿ ಅಗ್ನಿ ವಿಮಾ ಪಾಲಿಸಿಯಲ್ಲಿರುವ ಸಾಮಾನ್ಯ ಷರತ್ತುಗಳನ್ನು ಚರ್ಚಿಸಿ.

OR/ ಅಥವಾ

Analyse the importance of cattle insurance in India. Marks : 10
ಭಾರತದಲ್ಲಿ ಪಶು ವಿಮೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸಿ.

- Q. No. 4. b) Write short note on :
ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

Problems associated with Crop Insurance. Marks : 6

ಬೆಳೆ ವಿಮೆಗೆ ಸಂಬಂಧಿಸಿದ ಸಮಸ್ಯೆಗಳು

OR/ ಅಥವಾ

Insurance Ombudsman Marks : 6
ವಿಮೆಯ ಒಂಬಡ್ತಮನ್

UNIT – V
ಘಟಕ – V

- Q. No. 5. a) Discuss the Warranties in Marine Insurance. Marks : 10
ಕಡಲ ವಿಮೆಯಲ್ಲಿನ ಭರವಸೆಗಳನ್ನು ಚರ್ಚಿಸಿ.

OR/ಅಥವಾ

Evaluate the kinds of losses in marine Insurance. Marks : 10
ಕಡಲ ವಿಮೆಯಲ್ಲಿನ ವಿವಿಧ ನಷ್ಟಗಳನ್ನು ಮೌಲ್ಯೀಕರಿಸಿ.

- Q. No. 5. b) Write short note on :
ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

Bill of Lading. Marks : 6

ಸರಕು ಪತ್ರ.

OR/ಅಥವಾ

Additional Perils in Marine Insurance. Marks : 6

ಕಡಲ ವಿಮೆಯಲ್ಲಿ ಹೆಚ್ಚುವರಿ ಗಂಡಾಂತರಗಳು.